

Xchanging Tower  
SJR iPark, EPIP Area, Whitefield  
Bangalore-560 066, India

T +91 80 3054 0000  
F +91 80 4115 7394  
E info@xchanging.com



xchanging.com

XSL/SE/2016

June 25, 2016

The Asst. Vice President,  
National Stock Exchange of India Limited  
Exchange Plaza, C-1, Block G,  
Bandra Kurla Complex,  
Bandra (E), Mumbai - 400 051  
Fax :No. 022 - 26598237/8  
**Scrip Code: XCHANGING**

Department of Corporate Services - CRD  
Bombay Stock Exchange Limited,  
Floor 25, Phiroze Jeejeebhoy Towers,  
Dalal Street, Mumbai - 400 001  
Fax No. 022 - 22723121  
**Scrip Code: 532616**

Sub: - Submission of public notice for Postal Ballot published in newspaper


Reference: - Regulation 47 of SEBI (Listing obligations and disclosure requirements) Regulations, 2015

With reference to the cap-mentioned subject, we are enclosing herewith a copy of public notice for Postal Ballot published in newspaper that has been published in the newspaper "Financial Express" and Sanjevani" on Saturday, June 25, 2016.

This is your information only.

Thanking You,

Yours Sincerely,  
**For Xchanging Solutions Limited**

  
**Mayank Jain**  
**(Company Secretary)**

**Membership No: A26620**

**Address: SJR-I-Park No. 13, 14, 15**  
EPIP Industrial Area, Phase-1, Whitefield  
Bangalore, Karnataka-560066



# Uber rolls out 'upfront fares' in India and US

New Delhi, June 24: Cab-hailing app Uber on Friday said it will now present its riders in the US and in some parts of India with 'upfront fare', making it easier for customers to see how much they will have to pay for a ride.

The fare will be calculated on the basis of expected travel time, distance, traffic, surge and tolls where applicable. The move will also help the US-based firm address its Achilles' heel surge pricing that has received criticism from many users as well as governments like Karnataka. "We moved to upfront, per trip fares—just like airlines and hotels—two years ago when we launched uberPOOL... So in April, we began slowly introducing upfront fares for regular uberX trips in cities across the US and more recently in India, with more to follow," Uber product managers Arundhati Singh and Dennis Zhao said in a blogpost.

To date, hundreds of thousands of riders have experienced upfront fares as part of this rollout, it added.

An Uber India spokesperson told PTI that "Uber has been testing upfront fares for a small segment of riders across five cities in India since the beginning of this month".

"These cities include New Delhi, Kolkata, Mumbai, Hyderabad and Chennai," she added. The company plans to roll out the changes to pricing in the app globally over the next few months, including other cities in India.

In the US, upfront payment feature is available in six cities—New York City, Miami, San Diego, Philadelphia, Seattle and New Jersey.

While booking the ride, customers had to mandatorily enter their destinations, which allowed Uber to calculate the fare in advance and show it to riders before they book their ride. "Knowing how much a ride will cost in advance is clearly something riders appreciate: today uberPOOL accounts for over 20 per cent of all rides globally. And we now want more riders globally to benefit from this feature," PTI

blogpost said.

## Adani's Oz project faces legal hurdle

Melbourne, June 24: The \$21.5-billion Australian rail and mine project of Indian energy giant Adani Mining on Friday faced another legal hurdle after a community group asked the Supreme Court to scrutinise Queensland state government's decision to approve the firm's Abbot Point Terminal expansion.

Whitsunday Residents Against Dumping, claiming to save the Great Barrier Reef, brought an application to the Queensland Supreme Court that sought a hearing to determine whether the state's environment department properly considered legislative tests when approving the contentious port expansion. PTI

**Indian Institute of Technology Guwahati-781039, Assam**  
Quotations are invited for supply & installation of 1) BENCH TOP FLOW CYTOMETRY ANALYZER 2) RHEOMETER SYSTEM WITH ACCESSORIES 3) LASER PARTICLE SIZE ANALYZER WITH ACCESSORIES.  
For details please visit [www.iitg.ac.in/home/tender/19](http://www.iitg.ac.in/home/tender/19)  
AR(R&D) BSBSNPBCL00857XBMM011

## Parag Milk Foods Limited

Registered Office: Flat No 1, Plot No 19, Nav Rajasthan Housing Society, Behind Ratna Memorial Hospital, Pune, Pin- 410503, Maharashtra, India

CIN:U15204MH1992PLC070209, Tel.No.: 022-43005555

Website: [www.paragmilkfoods.com](http://www.paragmilkfoods.com) Email id : [investors@paragmilkfoods.com](mailto:investors@paragmilkfoods.com)

EXTRACT OF AUDITED FINANCIAL RESULTS FOR THE QUARTER AND YEAR ENDED MARCH 31, 2016 (Rs in Million)

Particulars	Standalone			Consolidated		
	Quarter ended 31 March 2016 (Audited)	Year ended 31 March 2016 (Audited)	Quarter ended 31 March 2015 (Unaudited)	Quarter ended 31 March 2016 (Audited)	Year ended 31 March 2016 (Audited)	Quarter ended 31 March 2015 (Unaudited)
Total income from operations (net)	4,082.65	16,229.52	3,495.43	4,142.38	16,451.31	3,462.84
Net Profit from ordinary activities after tax	196.98	525.09	131.93	160.92	473.18	160.82
Equity Share Capital (Face Value Rs.10/- per share)	704.16	704.16	159.69	704.16	704.16	159.69
Reserves (excluding Revaluation Reserve as shown in the Balance Sheet as on 31 March 2016)	3,072.71	3,072.71	1185.33*	2,914.63	2,914.63	1079.17*
<b>Earnings Per Share (of Rs 10/- each)</b>						
Basic (in Rs.)	3.01	8.01	2.27	2.46	7.22	2.77
Diluted (in Rs.)	3.01	8.01	1.91	2.46	7.22	2.33

\* Reserves (excluding Revaluation Reserve) as on March 31, 2015.

Notes :

- The above standalone and consolidated results have been approved by the Board of Directors at their meeting held on 24 June 2016.
- The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Audited Financial Results for the year ended are available on the Stock Exchanges website of BSE ([www.bseindia.com](http://www.bseindia.com)), NSE ([www.nseindia.com](http://www.nseindia.com)) and Company's website at [www.paragmilkfoods.com](http://www.paragmilkfoods.com).
- The figures for the quarter ended March 31, 2015 are based on management accounts and not subject to audit or review.

Place: Mumbai  
Date: June 24, 2016

By order of the Board of Directors  
For Parag Milk Foods Limited

Sd/-  
Pritam Shah  
Managing Director  
DIN No. 01127247

**TELANGANA STATE POWER GENERATION CORPORATION LIMITED**  
VIDYUT SOUDHA : HYDERABAD - 500 082.  
T.No.CEGI/SEG-II/110/KTSP-B/HCLINERS/06/2016.  
KTSP - Design, Manufacture, Testing and Supply of Liner Sets in Hi-Chrome Composition (Complete with Hardware & Fixing Material) for Ball Mills of KTSP "B" Station. Value of work Rs.1,04,20,298/- Scheduled open & closing Dt.08.06.2016 at 17:00 Hrs and 27.06.2016 at 15:00 Hrs.  
Details in: [www.tsgeco.co.in](http://www.tsgeco.co.in) & [www.eprocurement.gov.in](http://www.eprocurement.gov.in)

**State Bank of India**  
Tech Operations Department, SBI GIC, 2nd Floor, C Wing, Sector 11, Belapur, Navi Mumbai 400614, Tel: 022-27579261 Mob: 9892017889  
**REQUEST FOR PROPOSAL FOR PROCUREMENT OF ANTI MONEY LAUNDERING/ COMBATING FINANCING OF TERRORISM (AML/CFT) Software**  
State Bank of India invites proposal from established and eligible entities for Implementations & Maintenance of AML/CFT Software. The RFP document may be downloaded from Bank's Website [www.sbi.co.in](http://www.sbi.co.in) and should be submitted to Deputy General Manager (Tech Ops), SBI GIC, 2nd Floor, 'C' Wing, Sector 11, Belapur, Navi Mumbai 400614. Interested respondents may submit their bids before 4.00 pm on 20th July, 2016.  
Place: Navi Mumbai DGM (Tech Ops)  
Date : 24/06/2016 (Tech Operations Department)

**Xchanging Solutions Limited**  
CIN-L72200KA2002PLC030072  
Registered Office: SJR I-Park Plot No. 13, 14, 15, EPIP Industrial Area, Phase I, Whitefield, Bangalore 560 066, Karnataka;  
Website: [www.xchanging.com](http://www.xchanging.com) Email: [info@xchanging.com](mailto:info@xchanging.com)  
**Public Notice for Postal Ballot**  
The shareholders of Xchanging Solutions Limited ("Company") are hereby informed that pursuant to Section 110 and other applicable provisions, if any, of Companies Act, 2013 ("Act") read with the Companies (Management and Administration) Rules, 2014 ("Companies Rules"), the Securities and Exchange Board of India (Listing Obligations and Disclosure Requirements) Regulations, 2015 ("Listing Regulations") and the Securities and Exchange Board of India (Delisting of Equity Shares) Regulations, 2009, as amended ("Delisting Regulations"), the Company has on Friday, June 24, 2016, completed:  
1. the physical dispatch of postal ballot notice dated June 6, 2016 along with the postal ballot form and self-addressed postage pre-paid business reply envelope (BRE) to the shareholders whose email IDs are not registered with the depositories or with the Company; and  
2. sending emails through Karvy Computer Share Private Limited ("Karvy") containing postal ballot notice, postal ballot form along with the details of login ID and password to the shareholders whose email IDs are registered with the depositories or with the Company  
for seeking the shareholder's consent by way of special resolution (through postal ballot) in terms of Regulation 8(1)(c) of the Delisting Regulations for voluntarily delisting of equity shares from the stock exchanges where shares of the Company are listed. The board of directors of the Company have already approved the said delisting in its meeting held on June 6, 2016 in terms of Regulations 8(1)(a) and 8(1B) read with Regulation 8(1)(C) of the Delisting Regulations.  
The board of directors of the Company has appointed M/s. Ankush Aganwal & Associates, Company Secretary in Practice, as Scrutinizers to conduct the said Postal Ballot process (including e-voting) in a fair and transparent manner. In terms of Regulation 44 of the Listing Regulations, Rules 20 and 22 of the Companies Rules and other applicable laws, the Company has engaged the services of Karvy to provide electronic voting facility to the shareholders of the Company.  
The voting rights of every shareholder shall be reckoned on the paid-up value of shares on the basis of names appearing in the Register of Members or in the records of the depository, as applicable, as on June 17, 2016. The postal ballot notice along with the postal ballot form have been sent to all such shareholders by post/electronically by email (to those shareholders who have registered their email IDs), whose names appear in the Register of Members/ Beneficial Owners on the aforesaid date. A person who is not a shareholder on the aforesaid date should treat this notice as an intimation only.  
Shareholders holding shares in physical/demat form have an option to vote either electronically or through postal ballot form. Any shareholder who has received notice through electronic mode but wishes to vote physically through the postal ballot form shall follow the process as provided in the postal ballot notice. Shareholders can opt for only one mode of voting i.e. either by postal ballot form or by electronic mode. In case any shareholder casts a vote physically and electronically, then voting done electronically shall prevail and voting done physically (through postal ballot form) shall be treated as invalid by the Scrutinizer.  
The documents pertaining to the items of the business to be transacted will be available for inspection at the Registered Office of the Company from June 25, 2016 during 11:00 A.M. to 5:00 P.M. on any working day (Monday-Friday) till the last date for voting i.e. July 25, 2016.  
Shareholders are requested to note that:  
1. In case the shareholders are voting by way of physical postal ballot form, the voting shall commence from June 25, 2016 and the postal ballot form duly completed and signed should reach the Scrutinizer on or before 5:00 PM on July 25, 2016. All postal ballot forms received after the said date will be treated as if the reply from such shareholder has not been received.  
2. In case the shareholders are voting electronically, voting shall commence on June 25, 2016 (9:00 AM) until July 25, 2016 (5:00 PM). Please note that voting will not be allowed beyond said date and time and e-voting module will be disabled for voting thereafter. Once the vote on a resolution is cast by a shareholder, the shareholder shall not be allowed to change it subsequently.  
The results of the postal ballot will be announced on or around Wednesday, July 27, 2016 at 5:00 PM at the Registered Office of the Company and will be displayed on the Company's website <http://www.xchanging.com/investor-relations/xsl-content> and Karvy's website <https://evoting.karvy.com>.  
A shareholder who has not received or who wants duplicate/additional postal ballot forms can download the same from the website of the Company <http://www.xchanging.com/investor-relations/xsl-content> and Karvy <https://evoting.karvy.com> or may obtain the same by writing to the Company at [compliance@asia.xchanging.com](mailto:compliance@asia.xchanging.com).  
In case of any queries or grievances relating to voting (postal & electronic), please contact Mr. Anandan K, Manager at Karvy Computer Share Private Limited, Karvy Selenium Tower B, Plot 31-32, Gachibowli, Financial District, Nanakramguda, Hyderabad - 500032 at email ID: [Anandan.k@karvy.com](mailto:Anandan.k@karvy.com); contact no: 040-67161591.  
By order of the Board  
For Xchanging Solutions Limited  
Mayank Jain  
Company Secretary  
Membership No.: ACS 26620  
June 24, 2016  
Bangalore

**Indian Institute of Engineering, Science and Technology, Shibpur**  
AN INSTITUTE OF NATIONAL IMPORTANCE UNDER MHRD, GOVT. OF INDIA  
**ADVT. NO. JN/D(AC)/16/29 Date: 24/06/2016**  
Applications are invited (starting 28 June, 2016) for admission to 2-year full time M.Tech programme in BIO-MEDICAL ENGINEERING. For details, see [www.iiests.ac.in](http://www.iiests.ac.in)  
Dean (Academic)

**Tamil Nadu Newsprint and Papers Limited**  
NOTICE INVITING BIDS  
**FOR MANUFACTURE, SUPPLY, ERECTION AND COMMISSIONING OF ADDITIONAL SCISSORS LIFTS FOR REEL LOADING / UNLOADING AT FINISHING HOUSE - TNPL UNIT II**  
TNPL invites sealed Bids for manufacture, supply, erection and commissioning of additional 6MT scissoring lifts for Board paper reel / bundle / pallet loading at TNPL Unit 2 Finishing house.  
The Bidder shall be a reputed manufacturer and supplier of scissoring lift and should have supplied and erected at least three (3 No's) scissoring lift of similar features for Paper / Paper Board Mill, not less than 6MT capacity during the past five (5) years (ie; from July 2011 to June 2016) and that are in successful operation.  
Interested Bidders may purchase a complete set of Bid Document against submission of a written application to TNPL and upon payment of a non-refundable fee of Indian Rupees 5000 by way of Demand Draft in favour of Tamil Nadu Newsprint and Papers Limited, payable at Karur, from the following address:  
Project Management Division  
Tamil Nadu Newsprint and Papers Limited  
Kagithapuram 639 136, Karur District  
Tamil Nadu, INDIA  
Phone : 04324-277001 (10 lines) Extn: 2402/2568  
Telefax : 04324-277027  
E-mail : [pm2@tnpl.co.in](mailto:pm2@tnpl.co.in), Web : [www.tnpl.com](http://www.tnpl.com)  
Alternatively, the bidders can request for the Bid Document through e-mail from the links available in TNPL's website.  
A single stage, two-envelope (Technical Bid and Price Bid envelopes) bidding procedure will be followed. All Bids must be delivered to the above address not later than 15.00 hours on 11.07.2016. Technical Bids will be opened at 16.00 hours on the same day in the presence of the Bidders' representatives who choose to attend.  
TNPL reserves the right to qualify the bids received and/or reject any or all the bids, without assigning any reasons therefor.  
DIPR/2507/Tender/2016 **TNPL - Maker of bagasse based eco-friendly Paper**

**Reliance Industries Limited**  
Regd. office: 3rd Floor, Maker Chambers IV, 222, Nariman Point, Mumbai - 400 021.  
Phone: 022-2278 5000. Email: [investor\\_relations@ril.com](mailto:investor_relations@ril.com)  
CIN: L17110MH1973PLC019786  
**NOTICE**  
NOTICE is hereby given that the following certificate(s) issued by the Company are stated to have been lost or misplaced and Registered Holders thereof have applied for the issue of duplicate certificate(s).  
Sr. No. Folio No. Name / Joint Names Shares Certificate Nos. From - To Distinctive Nos. From - To  
1 76127506 Chandrakant Gattani 50 16476395 409729410 - 459 16476396 409729460 - 464  
2 35813560 Chandrakant Gattani 20 4629136 75792019 - 038 4629137 75792039 - 058  
10 7665735 148509750 - 759 1296787 259245982 - 993  
1 14307651 331546309 - 309 14307652 331546310 - 310  
1 14307653 331546311 - 311 57966860 1607816404 - 439  
36 62304553 219265189 - 224 14502119 388644150 - 174  
4 5138132 Vimlaben Bhalta 25 50345846 1159215187 - 201 25 55096759 1338931543 - 567  
1 59203573 137011500 - 500 62477779 2209009523 - 567  
3 119138968 Paras Mal Jain 36 62304553 219265189 - 224 14502119 388644150 - 174  
4 5138132 Vimlaben Bhalta 25 50345846 1159215187 - 201 25 55096759 1338931543 - 567  
1 59203573 137011500 - 500 62477779 2209009523 - 567  
5 107727143 Sheo Nandan Neelam Desi Sah 45 62477643 2209000112 - 167  
6 29770298 Sheo Nandan Sah Neelam Desi Sah 56 57971496 1607943175 - 219 62317127 2193623532 - 576  
7 111481019 Suresh Javd 45 1120657 26561282 - 295 7 2258750 44326570 - 576  
5 3199688 50116213 - 217 24 52838304 1240441593 - 616  
2 52838305 1240441617 - 618 14 50773760 1162599684 - 697  
28 62309252 2193035248 - 275 7 15000158 255946535 - 541  
7 15000158 255946542 - 548 10 128113412 Rajesh Ahuja 45 57517764 1594490435 - 479 45 62320299 2187033183 - 227  
11 108719845 Tulika Khanna Mohini Khanna 63 57598896 1596947284 - 346  
**Total 710**  
The Public is hereby warned against purchasing or dealing with these securities any way. Any person(s) who has / have any claim in regard of the securities, should lodge such claim with the Company's Registrar and Transfer Agents viz. **Karvy Computershare Pvt. Limited**, Karvy Selenium Tower B, Plot No. 31-32, Gachibowli Financial District, Nanakramguda, Hyderabad - 500 032, within **Seven (7) days** from the date of publication of this notice, failing which, the Company will proceed to issue duplicate certificate(s) in respect of the aforesaid securities.  
for Reliance Industries Limited  
Sd/-  
Sandeep Deshmukh  
Vice President - Corporate Secretarial  
Place : Mumbai  
Date : 24th June, 2016  
[www.ril.com](http://www.ril.com)

**L&T Mutual Fund**  
6<sup>th</sup> Floor, Brindavan, Plot No. 177  
C. S. T. Road, Kalina  
Santacruz (East), Mumbai 400 098  
call 1800 2000 400  
email [investor.line@lntmf.co.in](mailto:investor.line@lntmf.co.in)  
[www.lntmf.com](http://www.lntmf.com)



## Notice-cum-addendum

Notice is hereby given that:

### 1. Appointment of Co-Fund Manager

With effect from June 28, 2016, Mr. Vihang Naik will be appointed as the co-fund manager of L&T Midcap Fund ("the Scheme").

Accordingly, apart from the details of Mr. S. N. Lahiri, who is also the Fund Manager of the Scheme, details of Mr. Vihang Naik shall be added under the section "FUND MANAGERS" of the Scheme Information Document ("SID") of the Scheme, as follows:

Fund Manager(s)	Other schemes managed
Mr. Vihang Naik	Nil

Name	Age (years)	Qualification	Total no. of years of experience	Assignments held during last 10 years	Period (from-to)
Mr. Vihang Naik	30	CFA, TYBMS	9	L&T Investment Management Limited - Co-Fund Manager	June 2016 to present
				L&T Investment Management Limited - Analyst	July 2012 till July 2016
				MF Global Sify Securities - Research Analyst	March 2010 till July 2012
				Motilal Oswal Securities - Research Analyst	May 2008 till March 2010
				SBICAP Securities - Research Analyst	October 2006 till April 2008

### 2. Systematic Investment Plan ("SIP"), Systematic Withdrawal Plan ("SWP") and Systematic Transfer Plan ("STP") - Addition of date

With effect from June 28, 2016, in respect of all the open-ended schemes of the Fund, 20th of the month will be added for all the frequencies, as the case may be, offered under SIP, SWP and STP.

Accordingly, reference of date of SIP, SWP and STP, wherever appearing in the SID and KIM of all the open ended schemes of the Fund shall be as follows:

1st, 5th, 10th, 15th, 20th or 25th of the month.

Please note that the aforesaid change shall be applicable on a prospective basis.

### 3. Change in the Investor Relations Officer ("IRO")

With effect from July 1, 2016, Mr. Ankur Banthiya will be the IRO replacing Mr. John Vijayan.

Details pertaining to IRO shall be revised as follows:

Mr. Ankur Banthiya, Address: 6th floor, KGN Towers, No. 62, Ethiraj Salai, (Commander-In-Chief Road), Egmore, Chennai - 600 105  
Tel.: 1800 2000 400, Fax: 044-4902 2818, Email: [investor.line@lntmf.com](mailto:investor.line@lntmf.com)

For any queries or clarifications related to MFU, please contact the Customer Care of MF Utilities India Private Limited on 1800-266-1415 (during the business hours on all days except Sunday and public holidays) or send an email to [clientservices@mfuindia.com](mailto:clientservices@mfuindia.com).

Accordingly, reference of IRO, wherever appearing in SID and KIM of all the schemes of Fund, shall be revised as mentioned above, with effect from July 1, 2016.

### 4. Restriction on redemptions

Investors are requested to note that pursuant to SEBI circular no. SEBI/HO/IMD/DF2/CIR/P/2016/57 dated May 31, 2016, following section shall be added under II. Introduction containing point (C) Special Considerations of all the schemes of the Fund:

#### Restriction on redemption

The following requirement shall be observed before imposing restriction on redemptions:

Restriction may be imposed when there are circumstances leading to a systemic crisis or event that severely constricts market liquidity or the efficient functioning of markets such as:

Liquidity issues - when market at large becomes illiquid affecting almost all securities rather than any issuer specific security.

Market failures, exchange closures - when markets are affected by unexpected events which impact the functioning of exchanges or the regular course of transactions. Such unexpected events could also be related to political, economic, military, monetary or other emergencies.

Operational issues - when exceptional circumstances are caused by force majeure, unpredictable operational problems and technical failures (e.g. a black out). Such cases can only be considered if they are reasonably unpredictable and occur in spite of appropriate diligence of third parties, adequate and effective disaster recovery procedures and systems.

Restriction on redemption may be imposed for a specified period of time not exceeding 10 working days in any 90 days period.

Any imposition of restriction would require specific approval of Board of AMC and Trustees.

When restriction on redemption is imposed, the following procedure shall be applied:

- No redemption requests upto INR 2 lakh shall be subject to such restriction.
- Where redemption requests are above INR 2 lakh, AMC shall redeem the first INR 2 lakh without such restriction and remaining part over and above INR 2 lakh shall be subject to such restriction.

#### 5. Group exposure limit

Following investment restriction shall be added under the Section - Investment Restrictions of all debt oriented schemes of the Fund: Pursuant to SEBI circular dated February 15, 2016 the total exposure of debt schemes of mutual funds in a group (excluding investments in securities issued by Public Sector Units, Public Financial Institutions and Public Sector Banks) shall not exceed 20% of the net assets of the scheme. Such investment limit may be extended to 25% of the net assets of the scheme with the prior approval of the Board of Trustees.

Group as defined under regulation 2 (mm) of SEBI (Mutual Funds) Regulations, 1996 (Regulations) and shall include an entity, its subsidiaries, fellow subsidiaries, its holding company and its associates.

#### 6. Change in address - service center of Computer Age Management Services Private Limited ("CAMS"), the Registrar and Transfer Agent to the schemes of the Fund.

With effect from July 1, 2016, the address of the service center of CAMS located at Berhampur will change and the new address will be as follows:

Existing Address	New Address
1st Floor of Aroon Printers, Gandhi Nagar Main Road, Berhampur 761 001, Ganjam	Kalika Temple Street., Beside SBI Bazar Branch, Berhampur 761 002, Ganjam

#### 7. Change in address - Sales Offices of L&T Investment Management Limited ("LTIML")

With effect from July 2, 2016, the address of the sales office of LTIML located at Amritsar will change and the new address will be as follows:

Existing Address	New Address
S.C.O 25, Mezzanine Floor, District Shopping Complex, Ranjit Avenue B Block, Amritsar 143 001.	G. R. Tower, 1st floor, Mall Road, Amritsar 143 001

Investors are requested to take note of the above.

All other terms and conditions applicable to the Schemes shall remain unchanged.

For L&T Investment Management Limited  
(Investment Manager to L&T Mutual Fund)

Date : June 24, 2016

Place : Mumbai

Kailash Kulkarni  
Chief Executive Officer

**Mutual Fund investments are subject to market risks, read all scheme related documents carefully.**

CL03163



